

## ಪದೇ ಪದೇ ಕೇಳಲಾಗುವ ಪ್ರಶ್ನೆಗಳು- ಅಟಲ್ ಪಿಂಚಣಿ ಯೋಜನೆ

1. ಪಿಂಚಣಿ ಎಂದರೇನು? ನನಗೆ ಅದು ಯಾಕೆ ಬೇಕು?

ಸಂಪಾದನೆ ಶೂನ್ಯವಾಗಿದ್ದಾಗ ಪಿಂಚಣಿಯು ಜನರಿಗೆ ಮಾಸಿಕ ಆದಾಯವನ್ನು ತಂದುಕೊಡುತ್ತದೆ. ಪಿಂಚಣಿಯು ಈ ಕೆಳಗಿನ ಸನ್ನಿವೇಶಗಳಲ್ಲಿ ಬೇಕಾಗುತ್ತದೆ.

- ವಯಸ್ಸಾದಂತೆ ಸಂಪಾದನೆಯ ಸಾಮರ್ಥ್ಯ ಕಡಿಮೆಯಾಗುವುದು.
- ಸಣ್ಣ ಕುಟುಂಬ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಾಗ- ಸಂಪಾದಿಸುವ ಸದಸ್ಯರು ಮನೆ ಬಿಟ್ಟು ಹೋಗುವುದು.
- ಬದುಕಿನ ಖರ್ಚು ವೆಚ್ಚಗಳಲ್ಲಿ ಹೆಚ್ಚಳವಾಗುವುದು.
- ಜೀವಿತಾವಧಿ ಇನ್ನಷ್ಟು ದೀರ್ಘವಾಗುವುದು.

ಖಚಿತ ಮಾಸಿಕ ಆದಾಯವು ಇಳಿವಯಸ್ಸಿನಲ್ಲಿ ಗೌರವಪೂರ್ಣ ಬದುಕಿನ ಭರವಸೆಯನ್ನು ನೀಡುತ್ತದೆ.

2. ಅಟಲ್ ಪಿಂಚಣಿ ಯೋಜನೆ ಎಂದರೇನು?

ಅಟಲ್ ಪಿಂಚಣಿ ಯೋಜನೆಯು ಅಸಂಘಟಿತ ವರ್ಗದ ಕಾರ್ಮಿಕರನ್ನು ದೃಷ್ಟಿಯಲ್ಲಿ ರಿಸಿಕೊಂಡು ಭಾರತೀಯ ಪ್ರಜೆಗಳಿಗಾಗಿ ರೂಪಿಸಿದ ಒಂದು ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಚಂದಾದಾರರು ನೀಡುವ ಮೊತ್ತವನ್ನನುಸರಿಸಿ 60 ರ ವಯಸ್ಸಿಗೆ ಮಾಸಿಕ 1000, 2000, 3000, 4000 ಮತ್ತು 5000 ರೂಪಾಯಿಗಳ ಕನಿಷ್ಠ ಪಿಂಚಣಿ ಮೊತ್ತವು ಖಾತರಿಯಾಗಿ ಕೈ ಸೇರುತ್ತದೆ.

### 3. ಅಟಲ್ ಪಿಂಚಣಿ ಯೋಜನೆಗೆ ಯಾರು ಚಂದಾದಾರರಾಗಬಹುದು?

ಯಾವನೇ ಭಾರತೀಯ ಪ್ರಜೆಯು ಅಟಲ್ ಪಿಂಚಣಿ ಯೋಜನೆಯನ್ನು ಸೇರಬಹುದು. ಅರ್ಹತೆಯ ಮಾನದಂಡಗಳು ಈ ಕೆಳಗಿನಂತಿವೆ:

- i. ಚಂದಾದಾರರಾಗುವವರ ವಯಸ್ಸು 18 ರಿಂದ 40 ವರ್ಷಗಳ ಒಳಗಿರಬೇಕು.
- ii. ಅವನು/ಅವಳು ಬ್ಯಾಂಕ್ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆಯೊಂದನ್ನು ಹೊಂದಿರಬೇಕು.

ಅಟಲ್ ಪಿಂಚಣಿ ಖಾತೆಯನ್ನು ಕಾಲಬದ್ಧವಾಗಿ ಪರಿಪೂರ್ಣವಾಗಿಸಲು ಅನುಕೂಲವಾಗುವಂತೆ ನೋಡಿಕೊಳ್ಳಲು ಚಂದಾದಾರರಾಗುವವರು ನೋಂದಣಿ ಮಾಡಿಸಿಕೊಳ್ಳುವ ವೇಳೆಯಲ್ಲಿ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರನ್ನು ಸಂಬಂಧಿಸಿದ ಬ್ಯಾಂಕಿಗೆ/ಅಂಚೆ ಕಚೇರಿಗೆ ಒದಗಿಸಬೇಕು. ಅದೇನಿದ್ದರೂ ನೋಂದಣಿಗೆ ಆಧಾರ್ ಕಡ್ಡಾಯವಲ್ಲ.

### 4. ಎಷ್ಟು ವರ್ಷಗಳ ಕಾಲ ಸರ್ಕಾರವು ತನ್ನ ಸಹದೇಣಿಗೆಯನ್ನು ನೀಡುತ್ತದೆ?

5 ವರ್ಷಗಳಿಗೆ ಸರ್ಕಾರದ ಸಹದೇಣಿಗೆಯೂ ದೊರೆಯುತ್ತದೆ. ಅರ್ಥಾತ್, 2015 ರ ಜೂನ್ 1 ರಿಂದ 2016 ಮಾರ್ಚ್ 31 ರ ನಡುವಿನ ಅವಧಿಯಲ್ಲಿ ಈ ಯೋಜನೆಗೆ ಚಂದಾದಾರರಾಗುವವರಿಗೆ 2015-16 ರಿಂದ 2019-20 ರವರೆಗೆ ಈ ಸಹದೇಣಿಗೆ ಲಭ್ಯವಿದೆ. ಆದರೆ ಚಂದಾದಾರರು ಯಾವುದೇ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ತೊಡಗಿಕೊಂಡಿರಕೂಡದು ಹಾಗೂ ಅವರು ಆದಾಯ ತೆರಿಗೆ ಪಾವತಿದಾರರಾಗಿರಕೂಡದು. ಸಂಬಂಧಿಸಿದ ವರ್ಷದ ಎಲ್ಲ ಕಂತುಗಳನ್ನು ಚಂದಾದಾರರು ಪಾವತಿಸಿರುವ ಬಗ್ಗೆ 'ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ'ಯಿಂದ ಖಚಿತ ಮಾಹಿತಿ ದೊರೆತ ಅನಂತರವೇ ಸರ್ಕಾರಿ ಸಹದೇಣಿಗೆಯನ್ನು 'ಪೆನ್ಷನ್ ಫಂಡ್ ರೆಗ್ಯುಲೇಟರಿ ಆಂಡ್ ಡೆವೆಲಪ್‌ಮೆಂಟ್ ಅಥಾರಿಟಿ'(ಪಿಎಫ್‌ಆರ್‌ಡಿಎ)ಯು ಅರ್ಹ 'ಪರ್ಮನೆಂಟ್ ರಿಟೈರ್‌ಮೆಂಟ್ ಅಕೌಂಟ್ ನಂಬರು(ಪಿಆರ್‌ಎಎನ್) ಹೊಂದಿದವರಿಗೆ ನೀಡುತ್ತದೆ.

ಸರ್ಕಾರವು ತನ್ನ ಸಹದೇಣಿಗೆಯಾಗಿ ಒಟ್ಟು ದೇಣಿಗೆಯ ಶೇಕಡಾ 50ರಷ್ಟನ್ನು ಗರಿಷ್ಠ ರೂ.

1000/-ದ ಮಿತಿಯೊಳಗೆ ಆಯಾ ಹಣಕಾಸು ವರ್ಷದ ಅಂತ್ಯದಲ್ಲಿ ಚಂದಾದಾರರ ಬ್ಯಾಂಕ್ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆಗೆ ಜಮಾ ಮಾಡುವುದು.

5. ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರದ ಸಹದೇಣಿಗೆಯನ್ನು ಪಡೆಯಲು ಅರ್ಹರಲ್ಲದ ಇತರ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಯಾರು?

ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಯೊಳಗೆ ಬರುವ ಫಲಾನುಭವಿಗಳು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರದ ಸಹದೇಣಿಗೆಯನ್ನು ಪಡೆಯಲು ಅರ್ಹರಿರುವುದಿಲ್ಲ. ಉದಾಹರಣೆಗೆ, ಈ ಕೆಳಗೆ ಕಾಣಿಸಲಾದ ಅಧಿನಿಯಮಗಳಡಿಯಲ್ಲಿ ಬರುವ ಸಾಮಾಜಿಕ ಭದ್ರತಾ ಯೋಜನೆಗಳ ಸದಸ್ಯರು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರದ ಸಹದೇಣಿಗೆಯನ್ನು ಪಡೆಯಲು ಅರ್ಹರಿರುವುದಿಲ್ಲ.

- i. ಎಂಪ್ಲೋಯೀಸ್ ಪ್ರಾವಿಡೆಂಟ್ ಫಂಡ್ ಆಂಡ್ ಮಿಸಲೇನಿಯಸ್ ಪ್ರಾವಿಷನ್ ಆಕ್ಟ್, 1952
- ii. ದ ಕೋಲ್ ಮೈನ್ಸ್ ಪ್ರಾವಿಡೆಂಟ್ ಫಂಡ್ ಆಂಡ್ ಮಿಸಲೇನಿಯಸ್ ಪ್ರಾವಿಷನ್ ಆಕ್ಟ್, 1948
- iii. ಅಸ್ಸಾಂ ಟೀ ಪ್ಲಾಂಟೇಷನ್ ಪ್ರಾವಿಡೆಂಟ್ ಫಂಡ್ ಆಂಡ್ ಮಿಸಲೇನಿಯಸ್ ಪ್ರಾವಿಷನ್ ಆಕ್ಟ್, 1955
- iv. ಸೀಮೆನ್ಸ್ ಪ್ರಾವಿಡೆಂಟ್ ಫಂಡ್ ಆಕ್ಟ್, 1966
- v. ಜಮ್ಮು -ಕಾಶ್ಮೀರ್ ಎಂಪ್ಲೋಯೀಸ್ ಪ್ರಾವಿಡೆಂಟ್ ಫಂಡ್ ಆಂಡ್ ಮಿಸಲೇನಿಯಸ್ ಪ್ರಾವಿಷನ್ ಆಕ್ಟ್, 1955
- vi. ಯಾವುದೇ ಇತರ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆ.

6. ಎಪಿವೈ ಯೋಜನೆಯಡಿಯಲ್ಲಿ ಎಷ್ಟು ಮೊತ್ತದ ಪಿಂಚಣಿ ದೊರೆಯುತ್ತದೆ?

ಚಂದಾದಾರರು ನೀಡುವ ದೇಣಿಗೆಯನ್ನು ಅವಲಂಬಿಸಿಕೊಂಡು 60 ರ ವಯಸ್ಸಿನಿಂದ ರೂ. 1000/- ಅಥವಾ ರೂ. 2000/- ಅಥವಾ ರೂ. 3000/- ಅಥವಾ ರೂ. 4000/- ಅಥವಾ ರೂ. 5000/-ದ ಮೊತ್ತವನ್ನು ಕನಿಷ್ಠ ಖಾತರಿ ಮಾಸಿಕ ಪಿಂಚಣಿಯಾಗಿ ನೀಡಲಾಗುವುದು.

7. ಎಪಿವೈ ಯೋಜನೆಯಲ್ಲಿ ತೊಡಗಿಕೊಳ್ಳುವುದರಿಂದ ಪ್ರಯೋಜನವೇನು?

ಸರ್ಕಾರವು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಕನಿಷ್ಠ ಪಿಂಚಣಿಯ ಪ್ರಯೋಜನವನ್ನು ಪಡೆಯುವ ಭರವಸೆಯನ್ನು ನೀಡುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ದೇಣಿಗೆಯ ಅವಧಿಯಲ್ಲಿ ಪಿಂಚಣಿ ದೇಣಿಗೆಯ ಮೇಲೆ ಸಂಗ್ರಹವಾಗುವ ಮರಳಿ ಸಿಗುವ ನೈಜ ಮೊತ್ತವು ಕನಿಷ್ಠ ಖಾತರಿ ಪಿಂಚಣಿಯಾಗಿ ಸಿಗುವ ಅಂದಾಜು ಮೊತ್ತಕ್ಕಿಂತ ಕಡಿಮೆಯಾಗಿದ್ದಲ್ಲಿ ಆ ಕೊರತೆಯನ್ನು ಸರ್ಕಾರವೇ ಭರಿಸುವುದು. ಹಾಗೇನೇ ದೇಣಿಗೆಯ ಅವಧಿಯಲ್ಲಿ ಪಿಂಚಣಿ ದೇಣಿಗೆಯ ಮೇಲೆ ಮರಳಿ ಸಿಗುವ ನೈಜ ಮೊತ್ತವು ಕನಿಷ್ಠ ಖಾತರಿ ಪಿಂಚಣಿಯಾಗಿ ಸಿಗುವ ಅಂದಾಜು ಮೊತ್ತಕ್ಕಿಂತ ಜಾಸ್ತಿಯಾದಲ್ಲಿ ಆ ಹೆಚ್ಚುವರಿ ಹಣವನ್ನು ಚಂದಾದಾರರ ಖಾತೆಗೆ ಜಮೆ ಮಾಡಲಾಗುವುದು. ಅದರಿಂದಾಗಿ ಚಂದಾದಾರರಿಗೆ ಯೋಜನೆಯ ಹೆಚ್ಚಿನ ಪ್ರಯೋಜನ ದೊರೆತಂತಾಗುತ್ತದೆ. ಸರ್ಕಾರವೂ ಕೂಡಾ 2015ರ ಜೂನ್ 1 ಮತ್ತು 2016ರ ಮಾರ್ಚ್ 31ರ ನಡುವಿನ ಅವಧಿಯಲ್ಲಿ ಈ ಯೋಜನೆಯಲ್ಲಿ ತೊಡಗಿಕೊಳ್ಳುವ ಯಾವುದೇ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಯಲ್ಲದ ಹಾಗೂ ಆದಾಯ ತೆರಿಗೆ ಪಾವತಿದಾರರಲ್ಲದ ಪ್ರತಿಯೊಬ್ಬ ಅರ್ಹ ಚಂದಾದಾರನಿಗೆ ಒಟ್ಟು ದೇಣಿಗೆಯ ಶೇಕಡಾ 50 ರಷ್ಟನ್ನು ಅಥವಾ ಮಾಸಿಕ 1000/- ರೂಪಾಯಿಗಳನ್ನು-ಯಾವುದು ಕನಿಷ್ಠವೋ ಅದನ್ನು-ನೀಡುವುದು. ಸರ್ಕಾರದ ಈ ಸಹದೇಣಿಗೆಯು ಐದು ವರ್ಷಗಳ- 2015-16ರ ಹಣಕಾಸು ವರ್ಷದಿಂದ 2019-20ರವರೆಗಿನ-ಅವಧಿಯದ್ದಾಗಿರುತ್ತದೆ. ಪ್ರಸಕ್ತ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್)ಯಡಿಯಲ್ಲಿ ಬರುವ ಚಂದಾದಾರನು ತನ್ನ ಚಂದಾ ಹಣಕ್ಕೆ ಹಾಗೂ ಪಕ್ಕಗೊಂಡು ಸಿಗುವ ಹೂಡಿಕೆ ಮೊತ್ತಕ್ಕೆ

ಒಂದು ಗರಿಷ್ಠ ಪರಿಮಿತಿಯವರೆಗೆ ಆದಾಯ ತೆರಿಗೆ ಪ್ರಯೋಜನ ಪಡೆಯಲು ಅರ್ಹನಾಗಿರುತ್ತಾನೆ. ಹಾಗೇನೇ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ನಿರ್ಗಮಿಸುವಾಗ ದೊರೆಯುವ ವರ್ಷಾಶನದ ಖರೀದಿ ಬೆಲೆಗೂ ತೆರಿಗೆ ಇರುವುದಿಲ್ಲ. ಚಂದಾದಾರರ ಪಿಂಚಣಿ ಆದಾಯವನ್ನು ಮಾತ್ರ ಸಹಜ ಆದಾಯದ ಭಾಗವೆಂದು ಪರಿಗಣಿಸಲಾಗುವುದು ಹಾಗೂ ಚಂದಾದಾರರಿಗೆ ಅನ್ವಯವಾಗುವಂತೆ ಸಮರ್ಪಕವೆನಿಸುವ ಅಲ್ಪ ಪ್ರಮಾಣದ ತೆರಿಗೆ ದರವನ್ನನುಸರಿಸಿ ತೆರಿಗೆ ವಿಧಿಸಲಾಗುವುದು. ಇದೇ ರೀತಿಯ ತೆರಿಗೆ ಕ್ರಮವನ್ನು ಅಟಲ್ ಪಿಂಚಣಿ ಯೋಜನೆಯ ಹೂಡಿಕೆದಾರರಿಗೂ ಅನ್ವಯಿಸುವಂತೆ ಸೂಚಿಸಲಾಗಿದೆ. ಅದೇನಿದ್ದರೂ ರಾಷ್ಟ್ರೀಯ ಪಿಂಚಣಿ ಯೋಜನೆಯ ಹೂಡಿಕೆದಾರರಿಗೆ ಅನ್ವಯಿಸುವ ತೆರಿಗೆ ಕ್ರಮವನ್ನು ಅಟಲ್ ಪಿಂಚಣಿ ಯೋಜನೆಯ ಚಂದಾದಾರರಿಗೆ ಇನ್ನಷ್ಟೇ ಅನ್ವಯಿಸಬೇಕಾಗಿದೆ.

8. ಎಪಿವೈ ಯೋಜನೆಯ ಚಂದಾ ಹಣವನ್ನು ಹೇಗೆ ಹೂಡಿಕೆ ಮಾಡಲಾಗುವುದು?

ಎಪಿವೈ ಯೋಜನೆಯಡಿಯಲ್ಲಿ ಸಂಗ್ರಹವಾಗುವ ದೇಣಿಗೆಗಳನ್ನು ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ಎನ್ ಪಿಎಸ್-ಲೈಟ್/ಸ್ವಾವಲಂಬನ್ ಯೋಜನೆ/ಅಟಲ್ ಪಿಂಚಣಿ ಯೋಜನೆಗಾಗಿ ಗೊತ್ತುಪಡಿಸಲಾದ ಹೂಡಿಕೆ ಮಾರ್ಗದರ್ಶಿ ಸೂತ್ರಗಳನ್ವಯ ಹೂಡಿಕೆ ಮಾಡಲಾಗುವುದು.

9. ಎಪಿವೈ ಖಾತೆ ತೆರೆಯುವ ವಿಧಾನವೇನು?

- i. ವೈಯಕ್ತಿಕ ಬ್ಯಾಂಕ್ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಶಾಖೆಯನ್ನು ಅಥವಾ ಅಂಚೆ ಕಚೇರಿಯನ್ನು ಸಂಪರ್ಕಿಸಿರಿ. ಅಥವಾ ಉಳಿತಾಯ ಖಾತೆ ಇಲ್ಲದಿದ್ದರೆ ಚಂದಾದಾರರು ಹೊಸ ಉಳಿತಾಯ ಖಾತೆಯೊಂದನ್ನು ತೆರೆಯುವುದು.
- ii. ಬ್ಯಾಂಕ್ ಖಾತೆ ಸಂಖ್ಯೆ/ಅಂಚೆ ಕಚೇರಿ ಉಳಿತಾಯ ಖಾತೆ ಸಂಖ್ಯೆಯನ್ನು ಒದಗಿಸಿರಿ ಹಾಗೂ ಬ್ಯಾಂಕ್ ಸಿಬ್ಬಂದಿಯ ನೆರವಿನೊಂದಿಗೆ ಅಟಲ್ ಪಿಂಚಣಿ ಯೋಜನೆಯ ನೋಂದಣಿ ಅರ್ಜಿಯನ್ನು ತುಂಬಿರಿ.

- iii. ಆಧಾರ್/ ಮೊಬೈಲ್ ನಂಬರನ್ನು ಒದಗಿಸಿರಿ. ದೇಣಿಗೆಯ ಕುರಿತಂತೆ ವ್ಯವಹರಿಸುವುದಕ್ಕಾಗಿ ಅದನ್ನು ನೀಡಬಹುದಾದರೂ ಅದು ಕಡ್ಡಾಯವಲ್ಲ.
- iv. ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ದೇಣಿಗೆಯನ್ನು ವರ್ಗಾಯಿಸಲು ಅಗತ್ಯವಿರುವಷ್ಟು ಹಣವು ಬ್ಯಾಂಕಿನ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಿರಿ.

10. ಈ ಯೋಜನೆಯಲ್ಲಿ ತೊಡಗಿಕೊಳ್ಳಲು ಆಧಾರ್ ಸಂಖ್ಯೆ ಕಡ್ಡಾಯವೇ?

ಎಪಿವೈ ಖಾತೆಯನ್ನು ತೆರೆಯಲು ಆಧಾರ್ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಲ್ಲ. ಆದರೂ ಕೂಡ ಚಂದಾದಾರರ ಗುರುತು ಹಚ್ಚಲು ಆಧಾರ್ ಸಂಖ್ಯೆಯನ್ನು ನೀಡುವುದು ಅಪೇಕ್ಷಣೀಯ.

11. ಉಳಿತಾಯ ಖಾತೆಯಿಲ್ಲದೆ ನಾನು ಎಪಿವೈ ಖಾತೆ ತೆರೆಯಬಹುದೇ?

ಎಪಿವೈಯಲ್ಲಿ ತೊಡಗಿಸಿಕೊಳ್ಳಲು ಬ್ಯಾಂಕ್ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆ ಕಡ್ಡಾಯವಾಗಿದೆ.

12. ಎಪಿವೈ ಖಾತೆಗೆ ದೇಣಿಗೆ ನೀಡುವ ವಿಧಾನವೇನು?

ಎಲ್ಲ ದೇಣಿಗೆಗಳನ್ನು ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕವಾಗಿ ಚಂದಾದಾರರ ಬ್ಯಾಂಕ್ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆಯಿಂದ ಸ್ವಯಂ ವರ್ಗಾವಣೆ ಸೌಲಭ್ಯದ ಮೂಲಕ ಪಾವತಿಸಬಹುದಾಗಿದೆ.

13. ಎಪಿವೈಗೆ ಎಷ್ಟು ಹಣವನ್ನು ದೇಣಿಗೆ ನೀಡಬೇಕು?

ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ದೇಣಿಗೆಯು ಚಂದಾದಾರನ ಸೇರ್ಪಡೆ ವಯಸ್ಸು ಮತ್ತು ಚಂದಾದಾರನು ಉದ್ದೇಶಿಸಿದ/ಅಪೇಕ್ಷಿಸಿದ ಮಾಸಿಕ ಪಿಂಚಣಿಯ ಮೊತ್ತವನ್ನು ಅವಲಂಬಿಸಿದೆ. ಆ ಕುರಿತ ವಿವರಗಳಿಗಾಗಿ ಅನುಬಂಧ-1ನ್ನು ನೋಡಬಹುದು.

14. ಮಾಸಿಕ ದೇಣಿಗೆಗೆ ನಿಗದಿತ ದಿನಾಂಕ ಯಾವುದು?

ಮಾಸಿಕ ದೇಣಿಗೆಯಾದರೆ ನಿರ್ದಿಷ್ಟ ತಿಂಗಳಿನ ಯಾವುದೇ ದಿನಾಂಕ ಅಥವಾ ತ್ರೈಮಾಸಿಕ ದೇಣಿಗೆಯಾದರೆ ತ್ರೈಮಾಸಿಕ ಅವಧಿಯ ಮೊದಲ ತಿಂಗಳ ಯಾವುದೇ ದಿನಾಂಕ ಅಥವಾ ಅರ್ಧವಾರ್ಷಿಕ ದೇಣಿಗೆಯಾದರೆ ಅರ್ಧ ವರ್ಷದ ಮೊದಲ ತಿಂಗಳ ಯಾವುದೇ ದಿನ ದೇಣಿಗೆಯನ್ನು ಬ್ಯಾಂಕ್ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆ ಮೂಲಕ ಅಟಲ್ ಪಿಂಚಣಿ ಯೋಜನೆಗೆ ಪಾವತಿಸಬಹುದು.

15. ನಿಗದಿತ ದಿನಾಂಕದಂದು ದೇಣಿಗೆ ನೀಡಲು ಅವಶ್ಯವಿರುವಷ್ಟು ಹಣ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇಲ್ಲದಿದ್ದರೆ ಏನಾಗುತ್ತದೆ?

ವಿಳಂಬ ಪಾವತಿಗಳಿಗೆ ಯಾವುದೇ ಪಾವತಿಬಾಕಿ ಬಡ್ಡಿ ವಿಧಿಸುವುದನ್ನು ತಪ್ಪಿಸಲು ಚಂದಾದಾರರು ದೇಣಿಗೆ ಪಾವತಿಗಾಗಿ ನಿಗದಿಗೊಂಡ ದಿನಾಂಕಗಳಂದು ಬ್ಯಾಂಕ್ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣವು ಇರುವಂತೆ ನೋಡಿಕೊಳ್ಳಬೇಕು. ಮಾಸಿಕ/ತ್ರಿಮಾಸಿಕ/ಅರ್ಧವಾರ್ಷಿಕ ದೇಣಿಗೆ ಮೊತ್ತವನ್ನು ತಿಂಗಳು/ತ್ರಿಮಾಸಿಕ/ಅರ್ಧವಾರ್ಷಿಕ ಅವಧಿಯ ಮೊದಲ ದಿನವೇ ಬ್ಯಾಂಕ್ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಜಮಾ ಮಾಡಿಟ್ಟುಕೊಳ್ಳಬಹುದು. ತಿಂಗಳ ಕೊನೆಯ ದಿನ/ತ್ರಿಮಾಸಿಕ ಅವಧಿಯ ಮೊದಲ ತಿಂಗಳ ಕೊನೆಯ ದಿನ/ಅರ್ಧವಾರ್ಷಿಕ ಅವಧಿಯ ಮೊದಲ ತಿಂಗಳ ಕೊನೆಯ ದಿನದವರೆಗೆ ಚಂದಾದಾರರ ಬ್ಯಾಂಕ್ ಉಳಿತಾಯ ಖಾತೆ/ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ದೇಣಿಗೆ ನೀಡಲು ಬೇಕಾದಷ್ಟು ಹಣವಿಲ್ಲದಿದ್ದರೆ ಅದನ್ನು 'ನ್ಯೂನತೆ' ಎಂದು ಪರಿಗಣಿಸಲಾಗುವುದು. ಹಾಗೇನೇ ಮುಂದಿನ ತಿಂಗಳು ವಿಳಂಬ ಪಾವತಿಗಾಗಿರುವ ಪಾವತಿಬಾಕಿ ಬಡ್ಡಿ ಸಮೇತ ದೇಣಿಗೆ ಹಣವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕುಗಳು ಪ್ರತಿ ವಿಳಂಬ ಮಾಸಿಕ ದೇಣಿಗೆಗಾಗಿ ಪ್ರತಿ ಒಂದು ನೂರು ರೂಪಾಯಿ ಅಥವಾ ಅದರ ಅಂತಿಕ ಮೊತ್ತದ ದೇಣಿಗೆಗೆ ತಿಂಗಳೊಂದರ ಒಂದು ರೂಪಾಯಿಯಂತೆ ಹೆಚ್ಚುವರಿ ಹಣವನ್ನು ಸಂಗ್ರಹಿಸಬೇಕಾಗುತ್ತದೆ.

ವಿಳಂಬಿತ ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ದೇಣಿಗೆಗಳಿಗೆ ಪಾವತಿಬಾಕಿ ಬಡ್ಡಿಯನ್ನು ವಸೂಲು ಮಾಡಲಾಗುವುದು. ಸಂಗ್ರಹವಾದ ಪಾವತಿಬಾಕಿ ಬಡ್ಡಿಯ ಹಣವು ಚಂದಾದಾರರ ಪಿಂಚಣಿ ನಿಧಿಯ ಭಾಗವಾಗಿ ಉಳಿಯುವುದು.

ಹಣದ ಲಭ್ಯತೆಯನ್ನಾಧರಿಸಿಕೊಂಡು ಒಂದಕ್ಕಿಂತ ಹೆಚ್ಚು ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ದೇಣಿಗೆಯನ್ನು ವಸೂಲು ಮಾಡಬಹುದು. ಎಲ್ಲ ಪ್ರಕರಣಗಳಲ್ಲೂ ಪಾವತಿಬಾಕಿ ವೆಚ್ಚಗಳಿದ್ದರೆ ಅವುಗಳ ಸಮೇತ ದೇಣಿಗೆಯನ್ನು ವಸೂಲು ಮಾಡತಕ್ಕದ್ದು. ಅದು ಬ್ಯಾಂಕುಗಳ ಆಂತರಿಕ ಪ್ರಕ್ರಿಯೆಯಾಗಿರುತ್ತದೆ. ಖಾತೆಯಲ್ಲಿ ಹಣದ ಲಭ್ಯತೆ ಇರುವಾಗಲೆಲ್ಲ ದೇಣಿಗೆಯ ಮೊತ್ತವನ್ನು ವಸೂಲು ಮಾಡಬಹುದಾಗಿದೆ.

## 16. ನಿರಂತರ 'ನೂನತೆ'ಯುಂಟಾದಲ್ಲಿ ಎಪಿವೈ ಖಾತೆಯ ಗತಿಯೇನು?

ಕಾಲಬದ್ಧವಾಗಿ ಖಾತೆ ನಿರ್ವಹಣೆ ವೆಚ್ಚ ಹಾಗೂ ಇನ್ನಿತರ ಸಂಬಂಧಿತ ವೆಚ್ಚಗಳಿಗಾಗಿ ಚಂದಾದಾರರ ಖಾತೆಯಿಂದ ಹಣವನ್ನು ಕಳೆಯಲಾಗುವುದು. ಖಾತೆ ನಿರ್ವಹಣೆ ವೆಚ್ಚಗಳು, ಶುಲ್ಕ ಹಾಗೂ ಪಾವತಿಬಾಕಿ ಬಡ್ಡಿಗಾಗಿ ಹಣವನ್ನು ಕಳೆಯುವುದರಿಂದ ಚಂದಾದಾರನ ಖಾತೆಯಲ್ಲಿರುವ ಹಣವು 'ಶೂನ್ಯ'ಕ್ಕಿಳಿದರೆ ತತ್ಕ್ಷಣವೇ ಖಾತೆಯನ್ನು ಮುಚ್ಚಲಾಗುವುದು. ಸರ್ಕಾರಿ ಸಹದೇಣಿಗೆಯನ್ನು ಪಡೆದುಕೊಂಡ ಚಂದಾದಾರರಿದ್ದಲ್ಲಿ ಅವರ ಖಾತೆಯಲ್ಲಿರುವ ಹಣದಿಂದ ಸರ್ಕಾರದ ಸಹದೇಣಿಗೆಯನ್ನು ಕಳೆದಾಗ ಉಳಿಯುವ ಮೊತ್ತವು ಖಾತೆ ನಿರ್ವಹಣೆ ವೆಚ್ಚಗಳು, ಶುಲ್ಕ ಹಾಗೂ ಪಾವತಿಬಾಕಿ ಬಡ್ಡಿಯ ಮೊತ್ತಕ್ಕೆ ಸಮವಾಗಿದ್ದರೆ ಆ ಖಾತೆಯನ್ನು 'ಶೂನ್ಯ'ವಾಗಿದೆ ಎಂದು ಪರಿಗಣಿಸಲಾಗುವುದು. ಆದ್ದರಿಂದ ಚಂದಾದಾರರ ಖಾತೆಯಲ್ಲಿರುವ ನಿವ್ವಳ ಮೊತ್ತವು ಶೂನ್ಯವಾಗಿರುತ್ತದೆ. ಈ ಸ್ಥಿತಿಯಲ್ಲಿ ಸರ್ಕಾರದ ಸಹದೇಣಿಗೆಯ ಮೊತ್ತವನ್ನು ಸರ್ಕಾರಕ್ಕೆ ಮರಳಿಸಲಾಗುವುದು.

## 17. ಎಪಿವೈ ಖಾತೆಯನ್ನು ನಿರ್ವಹಿಸಲು ತಗಲುವ ಶುಲ್ಕ ಮತ್ತು ವೆಚ್ಚಗಳೇನು?

ಎಪಿವೈಯ ಎಲ್ಲ ವೆಚ್ಚಗಳು ಮತ್ತು ಶುಲ್ಕಗಳ ಪಟ್ಟಿ:



ಮಧ್ಯವರ್ತಿ	ಪ್ರಮುಖ ವೆಚ್ಚ	ಸೇವಾ ವೆಚ್ಚ	ಸಂಗ್ರಹ ವಿಧಾನ
ಪಾಯಿಂಟ್ಸ್ ಆಫ್ ಪ್ರೆಸೆನ್ಸ್	1. ಪ್ರಾರಂಭಿಕ ಚಂದಾದಾರರ ನೋಂದಣಿ 2. ಅನಂತರದ ಮುಂದುವರಿಕೆ	ಚಂದಾದಾರರ ಸಂಖ್ಯೆಯನ್ನನುಸರಿಸಿ ರೂ. 120/-ರಿಂದ ರೂ. 150/- ಚಂದಾದಾರನೊಬ್ಬನಿಗೆ ವಾರ್ಷಿಕ ರೂ. 100/-	ಸ್ವಾವಲಂಬನ್ ಮಾದರಿಯಲ್ಲಿ ಎಪಿವೈಗಾಗಿ ಉತ್ತೇಜನ, ಅಭಿವೃದ್ಧಿ ಮತ್ತು ಬೆಳವಣಿಗೆ ವೆಚ್ಚಗಳ ರೂಪದಲ್ಲಿ ಸರಕಾರದಿಂದ ಪಾವತಿ
ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗಳು	1. ಖಾತೆ ತೆರೆಯುವ ವೆಚ್ಚಗಳು 2. ಖಾತೆ ನಿರ್ವಹಣೆ ವೆಚ್ಚಗಳು	ಖಾತೆಯೊಂದರ ರೂ. 15/- ಖಾತೆಯೊಂದರ ವಾರ್ಷಿಕ ರೂ. 40/-	ಯೂನಿಟ್‌ಗಳ ರದ್ದತಿ
ಪಿಂಚಣಿ ನಿಧಿ ಮಾನ್ಯನೇಜರ್‌ಗಳು	ಹೂಡಿಕೆ ನಿಭಾವಣೆ ಶುಲ್ಕ	ಎಯುಎಂನ ವಾರ್ಷಿಕ ಶೇಕಡಾ 0.0102	ನಿವ್ವಳ ಆಸ್ತಿ ಮೌಲ್ಯದಲ್ಲಿ ಹೊಂದಾಣಿಕೆ ಮಾಡಲಾಗಿದೆ
ಕಸ್ಪೋಡಿಯನ್	ಹೂಡಿಕೆ ನಿರ್ವಹಣೆ ಶುಲ್ಕ	ಎಯುಎಂನ ಇಲೆಕ್ಟ್ರಾನಿಕ್ ವಿಭಾಗಕ್ಕೆ ಮತ್ತು ಭೌತಿಕ ವಿಭಾಗಕ್ಕೆ ಅನುಕ್ರಮವಾಗಿ ವಾರ್ಷಿಕ ಶೇಕಡಾ 0.0075 ಮತ್ತು ಶೇಕಡಾ 0.05	ನಿವ್ವಳ ಆಸ್ತಿ ಮೌಲ್ಯದಲ್ಲಿ ಹೊಂದಾಣಿಕೆ ಮಾಡಲಾಗಿದೆ

18. ಯೋಜನೆಯಲ್ಲಿ ತೊಡಗಿಕೊಳ್ಳುವಾಗ ನಾಮನಿರ್ದೇಶನ ಮಾಡುವ ಅವಶ್ಯಕತೆಯಿದೆಯೇ?

ಹೌದು. ಎಪಿವೈಯಲ್ಲಿ ನಾಮನಿರ್ದೇಶಿತನ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ. ಚಂದಾದಾರನು ವಿವಾಹಿತನಾಗಿದ್ದಲ್ಲಿ ಅವನ/ಅವಳ ಸಂಗಾತಿಯು ಸ್ವತಃ ನಾಮನಿರ್ದೇಶಿತ ವ್ಯಕ್ತಿಯಾಗಿರುತ್ತಾನೆ. ಅವಿವಾಹಿತ ಚಂದಾದಾರರು ಯಾವನೇ ಇತರ ವ್ಯಕ್ತಿಯನ್ನು ನಾಮನಿರ್ದೇಶಿತ ವ್ಯಕ್ತಿಯಾಗಿ ಸೂಚಿಸಬಹುದು ಹಾಗೂ ಅವರು ವಿವಾಹಿತರಾದ ಅನಂತರ ತಮ್ಮ ಸಂಗಾತಿಯ ವಿವರಗಳನ್ನು ನೀಡಬೇಕು. ಸಂಗಾತಿ ಹಾಗೂ ನಾಮನಿರ್ದೇಶಿತ ವ್ಯಕ್ತಿಯು ಆಧಾರ್ ಕಾರ್ಡ್ ವಿವರಗಳನ್ನೂ ಕೂಡಾ ನೀಡಬೇಕು.

19. ನಾನು ಎಷ್ಟು ಎಪಿವೈ ಖಾತೆಗಳನ್ನು ತೆರೆಯಬಹುದು

ಚಂದಾದಾರರೊಬ್ಬರು ಒಂದು ಎಪಿವೈ ಖಾತೆಯನ್ನಷ್ಟೇ ತೆರೆಯಬಹುದು ಹಾಗೂ ಅದು ಅತ್ಯಂತ ವಿಶಿಷ್ಟವಾದುದಾಗಿದೆ. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಲು ಅವಕಾಶವಿರುವುದಿಲ್ಲ.

20. ಹೆಚ್ಚಿನ ಅಥವಾ ಕಡಿಮೆ ಮೊತ್ತದ ಪಿಂಚಣಿ ಮೊತ್ತಕ್ಕಾಗಿ ಮಾಸಿಕ ದೇಣಿಗೆಯನ್ನು ಹೆಚ್ಚಿಸುವ ಅಥವಾ ತಗ್ಗಿಸುವ ಅವಕಾಶವೇನಾದರೂ ಇದೆಯೇ?

ಸಂಚಯನದ ಅವಧಿಯಲ್ಲಿ ವರ್ಷಕ್ಕೊಂದು ಬಾರಿ ಮಾತ್ರ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅವಕಾಶವನ್ನು ಚಂದಾದಾರರು ಕೋರಬಹುದು. ಅದೇನಿದ್ದರೂ ವರ್ಷಕ್ಕೊಂದು ಬಾರಿ ಮಾತ್ರ ಏಪ್ರಿಲ್ ತಿಂಗಳಿನಲ್ಲಿ ಬದಲಾವಣೆಯ ಅವಕಾಶವು ಲಭ್ಯವಿರುವುದು.

21. ಎಪಿವೈ ಯಿಂದ 'ನಿರ್ಗಮನ ಪ್ರಕ್ರಿಯೆ' ಹೇಗೆ?

a) 60ರ ವಯಸ್ಸು ತುಂಬಿದಾಗ:

60ರ ವಯಸ್ಸು ಪೂರ್ಣಗೊಂಡಾಗ ಚಂದಾದಾರರು ಕನಿಷ್ಠ ಖಾತರಿ ಮಾಸಿಕ ಪಿಂಚಣಿ ಅಥವಾ ಎಪಿವೈಯಲ್ಲಿ ಅಡಕವಾಗಿರುವ ಖಾತರಿ ಪ್ರತಿಫಲಕ್ಕಿಂತ ಹೂಡಿಕೆ ಪ್ರತಿಫಲವು ಅಧಿಕವಾಗಿದ್ದರೆ ಹೆಚ್ಚಿನ ಮಾಸಿಕ ಪಿಂಚಣಿಯನ್ನು ಪಡೆದುಕೊಳ್ಳಲು ಸಂಬಂಧಿತ ಬ್ಯಾಂಕಿಗೆ ಕೋರಿಕೆಯನ್ನು ಸಲ್ಲಿಸಬಹುದು. ಚಂದಾದಾರನು ಮರಣ ಹೊಂದಿದರೆ ಮಾಸಿಕ ಪಿಂಚಣಿಯ ಸದ್ರಿ ಮೊತ್ತವನ್ನು ಅವನ/ಅವಳ ಸಂಗಾತಿಗೆ ಪಾವತಿಸಬಹುದು. ಚಂದಾದಾರ ಮತ್ತು ಅವನ/ಅವಳ ಸಂಗಾತಿ ತೀರಿ ಹೋದರೆ ಚಂದಾದಾರನ 60ನೆಯ ವಯಸ್ಸಿನವರೆಗೆ ಸಂಚಯನಗೊಂಡ ಪಿಂಚಣಿ ಹಣದ ಪ್ರತಿಫಲವನ್ನು ಪಡೆಯಲು ನಾಮನಿರ್ದೇಶಿತ ವ್ಯಕ್ತಿ ಅರ್ಹನಿರುತ್ತಾನೆ.

b) ಯಾವುದಾದರೂ ಕಾರಣದಿಂದ 60ರ ವಯಸ್ಸಿನ ಅನಂತರ ಚಂದಾದಾರರು ತೀರಿ ಹೋದಾಗ:

ಚಂದಾದಾರನ ಸಾವಿನ ಸಂದರ್ಭದಲ್ಲಿ ಅವನ/ಅವಳ ಸಂಗಾತಿಗೆ ಪಿಂಚಣಿ ಹಣವು ದೊರೆಯುತ್ತದೆ. ಇಬ್ಬರೂ(ಚಂದಾದಾರ ಮತ್ತು ಸಂಗಾತಿ) ತೀರಿ ಹೋದರೆ ಚಂದಾದಾರನ 60ರ ವಯಸ್ಸಿನವರೆಗೆ ಸಂಚಯನಗೊಂಡ ಪಿಂಚಣಿ ಮೊತ್ತವನ್ನು ನಾಮ ನಿರ್ದೇಶಿತ ವ್ಯಕ್ತಿಗೆ ಮರಳಿಸಲಾಗುವುದು.

c) 60 ವರ್ಷಕ್ಕಿಂತ ಮೊದಲು ನಿರ್ಗಮಿಸಿದರೆ:

ಸಾಮಾನ್ಯವಾಗಿ 60ರ ವಯಸ್ಸಿಗಿಂತ ಮೊದಲಿನ ನಿರ್ಗಮನಕ್ಕೆ ಅವಕಾಶವಿರುವುದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಪಿಎಫ್‌ಆರ್‌ಡಿಎ ಯು ಅದಕ್ಕೆ ಅವಕಾಶವನ್ನು ನೀಡುವುದು. ಅರ್ಥಾತ್, ಫಲಾನುಭವಿಯ ಸಾವು ಅಥವಾ ಪ್ರಾಣಾಂತಿಕ ಅನಾರೋಗ್ಯ ಮುಂತಾದ ಸಂದರ್ಭಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿನ ಅವಕಾಶಗಳಿಗನುಗುಣವಾಗಿ ಅಕಾಲ ನಿರ್ಗಮನಕ್ಕೆ ಅವಕಾಶವನ್ನು ಕಲ್ಪಿಸಿ ಕೊಡಲಾಗುವುದು.

ಎಪಿವೈಯಡಿಯಲ್ಲಿ ಸರಕಾರಿ ಸಹದೇಣಿಗೆಯನ್ನು ಪಡೆದುಕೊಂಡ ಚಂದಾದಾರನೊಬ್ಬ ಮುಂದೊಂದು ದಿನ ಸ್ವ-ಇಚ್ಛೆಯಿಂದ ಎಪಿವೈಯಿಂದ ನಿರ್ಗಮಿಸಲು ಬಯಸಿದರೆ ದೇಣಿಗೆಗಳು ಗಳಿಸಿದ ನೈಜ ನಿವ್ವಳ ಸಂಚಯಿತ ಆದಾಯದೊಂದಿಗೆ(ಖಾತೆ

ನಿರ್ವಹಣೆ ವೆಚ್ಚಗಳನ್ನು ಕಳೆದು) ಅವನು/ಅವಳು ಎಪಿವೈಗೆ ನೀಡಿರುವ ದೇಣಿಗೆಗಳ ಮೊತ್ತವನ್ನು ಮಾತ್ರ ಮರಳಿಸಲಾಗುವುದು. ಆದರೆ ಅಂತಹ ಚಂದಾದಾರರಿಗೆ ಸರಕಾರಿ ಸಹದೇಣಿಗೆಯ ಮೊತ್ತ ಹಾಗೂ ಅದು ಗಳಿಸಿರಬಹುದಾದ ಸಂಚಯಿತ ಆದಾಯವನ್ನು ಮರಳಿಸಲಾಗುವುದಿಲ್ಲ.

d) 60ರ ವಯಸ್ಸಿಗೂ ಮೊದಲು ಚಂದಾದಾರರು ತೀರಿ ಹೋದರೆ:

ಎಪಿವೈಯಡಿಯಲ್ಲಿ ಸಂಗ್ರಹವಾಗುವ ಸಂಪೂರ್ಣ ಮೊತ್ತವನ್ನು ಸಂಗಾತಿಗೆ/ನಾಮನಿರ್ದೇಶಿತ ವ್ಯಕ್ತಿಗೆ ಮರಳಿಸಲಾಗುವುದು. ಅದೇನಿದ್ದರೂ ಸಂಗಾತಿಗೆ/ನಾಮನಿರ್ದೇಶಿತ ವ್ಯಕ್ತಿಗೆ ಪಿಂಚಣಿಯನ್ನು ನೀಡಲಾಗುವುದಿಲ್ಲ.

22. ನನ್ನ ದೇಣಿಗೆಯ ಸ್ಥಿತಿಗತಿಗಳನ್ನು ನಾನು ಹೇಗೆ ತಿಳಿದುಕೊಳ್ಳಬಹುದು?

ಪಿಆರ್‌ಎಎನ್ ಆ್ಯಕ್ಟಿವೇಶನ್, ಖಾತೆಯಲ್ಲಿರುವ ಹಣ, ದೇಣಿಗೆ ಜಮಾ ಮೊತ್ತ ಮುಂತಾದವುಗಳ ಬಗ್ಗೆ ಎಪಿವೈ ಚಂದಾದಾರರಿಗೆ ಎಸ್‌ಎಂಎಸ್ ಸಂದೇಶಗಳನ್ನು ರವಾನಿಸುವ ಮೂಲಕ ನಿಯತಕಾಲಿಕವಾಗಿ ಮಾಹಿತಿ ನೀಡಲಾಗುವುದು. ಹಾಗೇನೇ ಚಂದಾದಾರರಿಗೆ ವರ್ಷಕ್ಕೊಂದು ಬಾರಿ ಲೆಕ್ಕ ವಿವರಣೆ ಪತ್ರವನ್ನೂ ನೀಡಲಾಗುವುದು.

23. ಆರ್ಥಿಕ ವ್ಯವಹಾರಗಳ ಲೆಕ್ಕ ವಿವರಣೆ ತಖ್ತೆಯು ನನಗೆ ದೊರೆಯುವುದೇ?

ಚಂದಾದಾರರಿಗೆ ವಾರ್ಷಿಕ ನೆಲೆಯಲ್ಲಿ ಎಪಿವೈ ಲೆಕ್ಕಾಚಾರದ ಪತ್ರವನ್ನು ಒದಗಿಸಲಾಗುವುದು.

24. ನನ್ನ ವಾಸ್ತವ್ಯ/ನಗರದಿಂದ ನಾನು ದೂರ ಹೋದರೆ, ಎಪಿವೈ ಖಾತೆಗೆ ದೇಣಿಗೆಗಳನ್ನು ನಾನು ಹೇಗೆ ನೀಡಬಹುದು?

ಸ್ಥಳಾಂತರಗೊಂಡರೂ ಕೂಡಾ ಯಾವುದೇ ಅಡೆತಡೆಗಳಿಲ್ಲದೆ ಸ್ವಯಂ ವರ್ಗಾವಣಾ ಸೌಲಭ್ಯದ ಮೂಲಕ ದೇಣಿಗೆಗಳನ್ನು ಸಂದಾಯ ಮಾಡಬಹುದು.

25. ಚಂದಾದಾರನೊಬ್ಬ ದೇಶದ ಪ್ರಜೆಯೇತರ ವ್ಯಕ್ತಿಯಾದರೆ ಏನಾಗುವುದು?

ಈ ಯೋಜನೆಯು ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆದುದರಿಂದ ಚಂದಾದಾರನೊಬ್ಬ ದೇಶದ ಪ್ರಜೆಯೇತರ ವ್ಯಕ್ತಿಯಾದರೆ ಅವನ/ಅವಳ ಎಪಿವೈ ಖಾತೆಯನ್ನು ಮುಚ್ಚಲಾಗುವುದು ಹಾಗೂ 60ರ ವಯಸ್ಸಿಗಿಂತ ಮೊದಲು ಸ್ವ-ಇಚ್ಛೆಯಿಂದ ನಿರ್ಗಮಿಸುವ ಪ್ರಕರಣದಲ್ಲಿ ನಮೂದಿಸಿರುವಂತೆ ದೇಣಿಗೆ ಹಣವನ್ನು ಚಂದಾದಾರರಿಗೆ ಮರಳಿಸಲಾಗುವುದು.

26. ಎನ್‌ಪಿಎಸ್-ಲೈಟ್/ಸ್ವಾವಲಂಬನ್ ಯೋಜನೆಯಲ್ಲಿರುವ ಚಂದಾದಾರರ ಪರಿಸ್ಥಿತಿ ಏನಾಗುತ್ತದೆ?

a) 18ರಿಂದ 40 ವರ್ಷದೊಳಗಿನ ಚಂದಾದಾರರು:

ಈ ಚಂದಾದಾರರು ಯಾವಾಗ ಬೇಕಿದ್ದರೂ ಹೊರಹೋಗುವ ಅಥವಾ ನಿರ್ಗಮಿಸುವ ಅವಕಾಶವನ್ನಿಟ್ಟುಕೊಂಡು ಸ್ವಯಂಚಾಲಿತವಾಗಿ ಎಪಿವೈಗೆ ವಲಸೆಗೊಳ್ಳುತ್ತಾರೆ. ಸಂಬಂಧಿಸಿದ ಅಧಿಕಾರಿಗಳು ವಲಸೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಚಂದಾದಾರರಿಗೆ ಸಹಕಾರ ನೀಡುತ್ತಾರೆ. ಸ್ವಾವಲಂಬನ್ ಖಾತೆಯಿಂದ ಎಪಿವೈಗೆ ವರ್ಗಾವಣೆಗೊಳ್ಳಲು ಚಂದಾದಾರರು ಪಿಆರ್‌ಎಎನ್ ವಿವರಗಳೊಂದಿಗೆ ಹತ್ತಿರದ ಅಧಿಕೃತ ಬ್ಯಾಂಕ್ ಶಾಖೆ/ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ಎಪಿವೈಗೆ ವರ್ಗಾವಣೆಗೊಂಡ ಸ್ವಾವಲಂಬನ್ ಯೋಜನೆಯ ಚಂದಾದಾರರಿಗೆ ಭಾರತ ಸರ್ಕಾರ ನೀಡುವ ಸಹದೇಣಿಗೆಯ ಪ್ರಯೋಜನವು ಎರಡೂ ಯೋಜನೆಗಳಡಿಯಲ್ಲಿ ಐದು ವರ್ಷಗಳ ಅವಧಿಗೆ ಸೀಮಿತವಾಗಿರುತ್ತದೆ. ಉದಾಹರಣೆಗೆ, ಸ್ವಾವಲಂಬನ್ ಫಲಾನುಭವಿಯೊಬ್ಬರು ಸರ್ಕಾರದ ಸಹದೇಣಿಗೆಯ ಪ್ರಯೋಜನವನ್ನು ಒಂದು ವರ್ಷ ಕಾಲ ಪಡೆದುಕೊಂಡಿದ್ದರೆ ಆ ಚಂದಾದಾರರಿಗೆ ಸ್ವಾವಲಂಬನ್ ಯೋಜನೆಯಿಂದ ವರ್ಗಾವಣೆಗೊಂಡ ಅನಂತರ ಸರ್ಕಾರಿ ಸಹದೇಣಿಗೆಯು ಮುಂದಿನ ನಾಲ್ಕು ವರ್ಷಗಳಿಗೆ ಮಾತ್ರ ಲಭಿಸುತ್ತದೆ. ಎಪಿವೈಗೆ ಉದ್ದೇಶಿತ ಸ್ವಯಂಚಾಲಿತ ವರ್ಗಾವಣೆಯಿಂದ ಹೊರಗುಳಿಯಲು ಬಯಸುವ ಸ್ವಾವಲಂಬನ್ ಫಲಾನುಭವಿಗೆ, ಅವರು ಅರ್ಹರಿದ್ದಲ್ಲಿ, 2016-17ರ ತನಕ ಸರ್ಕಾರದ ಸಹದೇಣಿಗೆಯನ್ನು ನೀಡಲಾಗುವುದು. ಹಾಗೇನೇ ಅಂತಹ ಮಂದಿ ಸದ್ರಿ ಯೋಜನೆಯಡಿಯಲ್ಲಿ ನಿರ್ಗಮನದ ವಯಸ್ಸಿಗೆ

ಬರುವವರೆಗೆ ಎನ್‌ಪಿಎಸ್ ಸ್ವಾವಲಂಬನ್ ಸೌಲಭ್ಯ ಮುಂದುವರಿಯುವುದು. ಎಪಿವೈಗೆ ವರ್ಗಾವಣೆಗೊಳ್ಳುವ 18ರಿಂದ 40ರ ವಯಸ್ಸಿನವರಿಗಾಗಿ ಸ್ವಾವಲಂಬನ್ ಚಂದಾದಾರರ ಸಂಚಯಿತ ಹಣದ ಮೊತ್ತವನ್ನು ಸದ್ರಿ ಪಿಆರ್‌ಎಎನ್ ನಡಿಯಲ್ಲೇ ಉಳಿಸಿಕೊಳ್ಳಲಾಗುವುದು ಹಾಗೂ ಅದು ನಿರ್ಗಮನದ ವೇಳೆಯವರೆಗೆ ಚಂದಾದಾರರ ಹೆಚ್ಚುವರಿ ಸಂಪತ್ತಾಗಿ ಉಳಿಯುವುದು. ಈ ಹೆಚ್ಚುವರಿ ಹಣವನ್ನು ಅಧಿಕಗೊಂಡ ಪಿಂಚಣಿ ಪ್ರಯೋಜನವಾಗಿ ಚಂದಾದಾರರಿಗೆ ನೀಡಬಹುದು. ಅಥವಾ ಹಿಂಪಡೆದ ಮೊತ್ತವಾಗಿಯೂ ಮರಳಿಸಬಹುದು. ಎಪಿವೈಯಡಿಯಲ್ಲಿ ಅಂತಹ ಚಂದಾದಾರರ ದೇಣಿಗೆಯು, ಸ್ವಾವಲಂಬನ್ ಯೋಜನೆಯಿಂದ ಎಪಿವೈಗೆ ವರ್ಗಾವಣೆಗೊಂಡ ಅನಂತರ, ಅನುಬಂಧ-1ರಲ್ಲಿ ನಮೂದಿಸಿದ ಮೊತ್ತಕ್ಕೆ ಅನುಸಾರವಾಗಿರುತ್ತದೆ. ಅಷ್ಟಕ್ಕೂ ಅದು ಚಂದಾದಾರನು ಆಯ್ದುಕೊಂಡ ಪಿಂಚಣಿ ಮೊತ್ತ ಮತ್ತು ಅವನ/ಅವಳ ವಯಸ್ಸನ್ನು ಅವಲಂಬಿಸಿರುತ್ತದೆ.

b) 40 ವರ್ಷ ಮೇಲ್ಪಟ್ಟ ಚಂದಾದಾರರು:

ಸ್ವಾವಲಂಬನ್ ಯೋಜನೆಯಲ್ಲಿರುವ 40 ವರ್ಷ ಮೇಲ್ಪಟ್ಟ ಹಾಗೂ ಸದ್ರಿ ಯೋಜನೆಯಲ್ಲಿ ಮುಂದುವರಿಯಲು ಬಯಸದ ಚಂದಾದಾರರು ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಹಿಂಪಡೆದು ನಿರ್ಗಮಿಸಬಹುದು. ಅಥವಾ ವರ್ಷಾಶನಗಳಿಗೆ ಅರ್ಹರಾಗಲು ಬಯಸಿದರೆ 60ರ ವಯಸ್ಸಿನವರೆಗೆ ಯೋಜನೆಯಲ್ಲಿ ಮುಂದುವರಿಯಬಹುದು.

27. ಎಪಿವೈಯ ಚಂದಾದಾರನಾಗಿದ್ದುಕೊಂಡು ನಾನು ನನ್ನ ಸ್ವಯಂಚಾಲಿತ ಮಾಸಿಕ ಜಮಾ ಸೌಲಭ್ಯವನ್ನು ನನ್ನ ಅನುಕೂಲಕ್ಕನುಗುಣವಾಗಿ ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಜಮಾ ಸೌಲಭ್ಯಕ್ಕೆ ಬದಲಾಯಿಸಬಹುದೇ?

ಹೌದು. ಚಂದಾದಾರರು ವರ್ಷಕ್ಕೊಮ್ಮೆ ಎಪ್ರಿಲ್ ತಿಂಗಳಿನಲ್ಲಿ ಸ್ವಯಂಚಾಲಿತ ಜಮಾ ಸೌಲಭ್ಯವನ್ನು (ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ) ಬದಲಾಯಿಸಿಕೊಳ್ಳಬಹುದು.

28. ನಾನು 40ರ ವಯಸ್ಸನ್ನು ಪೂರ್ತಿಗೊಳಿಸಿದ್ದರೆ ಅಟಲ್ ಪಿಂಚಣಿ ಯೋಜನೆಯನ್ನು ಸೇರಬಹುದೇ?

ಇಲ್ಲ. 18ರಿಂದ 39 ವರ್ಷ 364 ದಿನದ ನಡುವಿನ ವಯಸ್ಸಿನವರು ಮಾತ್ರ ಅಟಲ್ ಪಿಂಚಣಿ ಯೋಜನೆಯನ್ನು ಸೇರಬಹುದಾಗಿದೆ.

\*\*\*\*\*